

ವಿಕ್ರಮ್

ಜಿಣಿಯೆಚ್ಯಾ
ಖಂಚಾಯಿ ವಿಶಿಷ್ಟ್
ಘಡ್ಯರ್ ತುಕಾ
ನಿರ್ಣಯ್ ಕರುಂಕ್
ಆಸಾ ತರ್ ತುಜ್ಯಾ
ಕಾಳ್ಜಾಚೆಂ ಚಿಂತಪ್
ಆಯ್ಕ್ ಕಿತ್ಯಾಕ್
ತೆಂ Left ಕುಶಿನ್
ಆಸಾ ತರಿ
ಕಾಳ್ಜಾಚೊ ತಾಳೊ
ಆಯ್ಕೊನ್ ಕೆಲ್ಲ್ಯೊ
ನಿರ್ಣಯ್ Right
ಆಸ್ತೊಲೊ ತೆಂ
ಖಚಿತ್.

ಸೆವಕ್ ಮೆಸೆಜ್ ಸರ್ವಿಸ್

ಹಾಸೊನ್ ಜಿಯೆ

ಸರ್ದಾರಾನ್ ಆಪ್ಲಿ
ಬಾಯ್ಲ್ ಸರ್ತ್ಚಿ
ನಾಂವ್ ಅಶೆಂ
ಬದ್ಲಿಲೆಂ-
ಸರ್ದಾರ್ B.A
(Bachelor
Again),
ಎಕಾ ವರಾ
ಉಪ್ರಾಂತ್ ಕಾಜಾರ್
ಜಾವ್ನ್ ಪರತ್ ಅಶೆಂ
ಬದ್ಲಿಲೆಂ-
ಸರ್ದಾರ್ M.A
(Married
Again).

ಸೆವಕ್ ಹಾಸೊ



ಜುಲಾಯ್ 2010

ವರ್ಸಾಂ ವಯ್ಲಾಂಕ್ 'ಮಾಲ್ಟೆ ನಾಗರಿಕ್' ಮ್ಹಳ್ಳ್ಯಾ ದೈಯಾನ್, ಬಸ್ಸಾರ್ ವಿಶೇಸ್ ಬಸ್ಸಾ, ಆಸ್ಪತ್ರ್ಯಾನ್ ರಿಯಾಯಿತ್, ವೃದ್ಧಾಪ್ಯಾ ವೇತನ್ ಮ್ಹಣ್ ಫಾವೊತೊ ಗೌರವ್ ದಿತಾ. ಸರ್ಕಾರಾನ್ ದಿಂವ್ಪಿ ಸಸಾಯ್ ತಾಂಕಾಂ ಲಾಭ್ಚೆ ಬರಿ ಆಮಿ ಪ್ರಯತ್ನ್ ಕರಿಚಾಯ್.


ಚಾಯ್ತ್ಯಾ ಫಿರ್ಗಜಾಂನಿ ವ್ಹಡಿಲಾಂಕ್ ಮಾನ್ ದೀವ್ನ್ ಸನ್ಮಾನ್ ದಿತಾತ್. ಭುರ್ಗ್ಯಾಂನಿ ನಿಮಾಣ್ಯಾ ವೆಳಾರ್ ತಾಂಚಿ ಸೆವಾಚಾಕ್ರಿ ಕರ್ನ್ ವ್ಹಡಿಲಾಂಚೆಂ ಬೆಸಾಂವ್, ಸಮ್ಜೊಣಿ ಕಾಕ್ರುತ್ ಜೋಡ್ನ್ ಘೆವ್ನ್ ಆನಿ ಹಿ ದೆವಾಚಿ ಖುಶಿ. ಸಿರಾಖಾಚ್ಯಾ ಗ್ರಂಥಾಂತ್ (ಸಿರಾಖ್, 3:1-16) ಹ್ಯಾ ವಿಶಿಂ ಸಂಪುರ್ಣ್ ವಿವರ್

ದಿಲಾ. ತ್ಯಾ ಪ್ರಕಾರ್, ನಿರ್ಗಮನ್= 2:12, ದ್ವಿತೀನಿಯಮಾ= 27:16, ಮಾತೆವ್=15:4, ಮಾರ್ಕ್= 10:19, ಲೂಕ್= 18:20, ಆನಿ ಎಫೆಜ್=ಅಧ್ಯಾಯ್ 6, ವೋಳ್ ಏಕ್ ಆನಿ ದೋನ್ ಸಾಂಗ್ತಾ- "ಭುರ್ಗ್ಯಾಂನೊ ತುಮ್ಮಾ ಆವಯ್ ಬಾಪಾಯ್ಕ್ ಖಾಲ್ ಜಾವ್ನ್ ಚಲಾ. ಹೆಂ ತುಮ್ಮೆಂ ಕರ್ತವ್ಯ್.

"ತುಜ್ಯಾ ಆವಯ್ ಬಾಪಾಯ್ಕ್ ಮಾನ್ ದೀ" ಹೊ ಉಪಾದೆಸ್ ಭಾಸಾವ್ಣಿ ದೀಂವ್ಕ್ ಪಯ್ಲೊ. ತಿ ಭಾಸಾವ್ಣಿ ಅಶಿ ಆಸಾ. "ಹಾಚಿ ವರ್ವಿಂ ತುಕಾ ಬರೆಪಣ್ ಲಾಭ್ತೆಲೆಂ ಆನಿ ಹ್ಯಾ ಸಂಸಾರಾಂತ್ ಲಾಂಬ್ ಆವ್ಕ್ ತುಕಾ ಮೆಳ್ತೆಲೆಂ." ಆನಿ ತಶೆಂಚ್ ಜಾಂವ್. |S|

ಉತಾರ್ ಪ್ರಾಯೆಚೆಂ ಯೆಣೆಂ ದೆವಾನ್ ದಿಂವ್ಚೆಂ ಉತ್ತೀಮ್ ದೆಣೆಂ.

ಮನ್ಶ್ಯಾಚ್ಯಾ ಜಿವಿತಾಂತ್ ಉತಾರ್ ಪ್ರಾಯ್ ಯೆಂವ್ಚಿ ಏಕ್ ಕಡ್ಡಾಯೆಚಿ ಸ್ಥಿತಿ. ಉತಾರ್ ಪ್ರಾಯ್ ದೆವಾನ್ ದಿಂವ್ಚೆಂ ದೆಣೆಂ. ಉತಾರ್ ಪ್ರಾಯ್ ಅನುಭವಾಚೆಂ ಭಂಡಾರ್. ಉತಾರ್ ಪ್ರಾಯ್ ಮನ್ಶ್ಯಾಚಿ ಜಿಣ್ಯೆಂತ್ ಜಾಂವ್ಚ್ಯಾ ಬದ್ಲಾವಣೆಚಿ-ಸುರ್ವಾತ್. ಉತಾರ್ ಪ್ರಾಯ್ ಸಾಸ್ಣಿಕ್ ಜಿವಿತಾಚ್ಯಾ ಪಯ್ಲಾಕ್ ಭಾಯ್ ಸರ್ರಾನಾ ತಯಾರಾಯ್ ಕರುಂಕ್ ಮೆಳ್ಚಿ ಅಮೂಲ್ಯ್ ಘಡಿ. ಸಾಂಗಾತಾಚ್ ಉತಾರ್ ಪ್ರಾಯ್ ಮ್ಹಣ್ತಾನಾ ಅಭದ್ರತಿ, ಎಕ್ಸುರ್ಪಣ್, ನಿರಾಶಾ, ಅಸಹಾಯ್, ಪಿಡಾ-ಶಿಡಾ, ಹರೈಕಾ ಸಂಗ್ತಿಂಕ್ ಹರಾಂಚೆರ್ ಹೊಂದ್ಲೊನ್ ಜಿಯೆಚಾಯ್ ಪಡ್ತಾ ಮ್ಹಳ್ಳೆಂ ನಿರಾಶೆಚೆಂ-ಬೆಜಾರಾಯೆಚೆಂ ಭೊಗಾಪ್ಪಾಯ್ ಪ್ರಾಯೆಸ್ತಾಂ ಥಂಯ್ ಧೊಸ್ಲೆಂ ಆಸಾ. ಪೂಣ್ ಕೊಣೆಂಚ್ ಉತಾರ್ ಪ್ರಾಯೆಚಾಂನಿ ಹ್ಯಾ ವಿಶ್ಯಾಂತ್ ಖಿಂತ್ ಕರ್ಚಿ ಗರ್ಜ್ ನಾ. ಕಿತ್ಯಾಕ್ ಹಿ ಎಕ್ಲ್ಯಾ ದೊಗಾಂಕ್ ಯೆಂವ್ಪಿ ಸ್ಥಿತಿ ನ್ಹಯ್. ಹ್ಯಾ ಸಂಸಾರಾಂತ್ ಜಲ್ಮಾಲ್ಲ್ಯಾ ಹರೈಕ್ಲ್ಯಾಕ್ ಹೆಂ ಸ್ವೀಕಾರ್ ಕರುಂಕ್ ಆಸಾಚ್. ಪೂಣ್ ಹರಾಂಚೆರ್ ಆಮಿ ಹೊಂದ್ಲೊನ್ ರಾವಾನಾಶೆಂ, ಹೆರಾಂಕ್ ಆಮಿ ವೊಚೆಂ ಜಾಯ್ತಾಶೆಂ ಆಮ್ಚಿ ಉತಾರ್ ಪ್ರಾಯ್ ಆಮಿ ಕಶಿ ಜಿಯೆವ್ಪತ್



ಮ್ಹಳ್ಳೆಂ ಆಮಿ ಜಾಣಾ ಜಾಂವ್ಚೆಂ ಗರ್ಜ್. ಆಮ್ಚ್ಯಾ ಮಧ್ಯಮ್ ಪ್ರಾಯೆರ್ ಥಾವ್ನ್ಚಿ ಆಮಿ ಮಾನಸಿಕ್ ರಿತಿರ್ ಆಮ್ಚಿ ಉತಾರ್ ಪ್ರಾಯೆಚಿ ಸ್ಥಿತಿ ಸ್ವೀಕಾರ್ ಕರುಂಕ್ ತಯಾರ್ ಕರಿಚಾಯ್. 'ತ್ಯಾ ವೆಳಾರ್ ನ್ಹಯ್ಗಿ ಕಶೆಂಯ್ ಜಾತೆಲೆಂ ಆಸ್ತಾ -ಬದಿಕ್ ಆಸಾ. ದುಡು ಭಾಂಗಾರ್ ಆಸಾ. ಭಲಾಯ್ಕಿ ಆಸಾ. ಭುರ್ಗಿಂ - ಬಾಳಾಂ ಆಸಾತ್' ಮ್ಹಣ್ ಅಸಡ್ಡೆಪಣ್ ವ ನಿರ್ಲಕ್ಷ್ಯ ದಾಕಯ್ಲಾರ್ ಉತಾರ್ ಪ್ರಾಯೆಚೆರ್ ಸಬಾರ್ ಕಷ್ಟಾಂ- ನಷ್ಟಾಂಕ್ ಒಳಗ್ ಜಾಯ್ನೆ ಪಡ್ತೆಲೆಂ. ಪ್ರಾಯ್ ಜಾತಾನಾ, ಕಾತಿಚೆರ್ ಮಿರಿಯೊ ಪಡ್ತೆಲ್ಯೊ. ಕುಡಿಂತ್ಲೆಂ ತ್ರಾಣ್ ಉಣೆಂ ಜಾತೆಲೆಂ. ಥರಾವಳ್ ಪಿಡಾ, ಬಿ.ಪಿ, ಶುಗರ್, ಹಾತಾ-ಪಾಂಯಾಂಚ್ಯೊ ಗಾಂಟಿ ದೂಕ್, ದೊಳ್ಕಾಂಚಿ ದೀಪ್ಪ್ ಉಣಿ ಜಾತೆಲಿ. ಕಾನ್ ಆಯ್ಕೊಂಚಿ ಉಣೆಂ ಜಾತೆಲೆ, ಜಿರ್ವಣ್ ಸಾರ್ಕಿ ಜಾಂವ್ಪಿ ನಾ.

ನೀದ್ ಸಾರ್ಕಿ ಪಡ್ಲಿನಾ. ಹೆ ಪುರಾ ಸಮಸ್ಯೆ ಧೊಸ್ತಾನಾಂ ಉತಾರ್ ಪ್ರಾಯ್ ಕರ್ಕರ್ಯಾಚಿ, ನಿರಾಶೆಚಿ, ಆಕಾಂತಾಚಿ ಹೆರಾಂಕ್ ಏಕ್ ವೊಚೆಶಂ ಜಾತೆಲಿ. ದೆಕುನ್ ಮಾನಸಿಕ್ ರಿತಿನ್ ಆಮಿ ಕಸಲಿ ತಯಾರಾಯ್ ಕರಿಜಾಯ್? ಸಕಯ್ಲೆ ದಿಲ್ಲೊ ಧೊಡ್ಯೊ ಸಂಗಿ ಗುಮಾನಾಂತ್ ದವರ್ನ್ ತ್ಯಾ ಪ್ರಮಾಣೆ ಜಿಣಿ ಮಾಂಡುನ್ ಹಾಡುಂಕ್ ಪ್ರಯತ್ನ್ ಕರಿಜಾಯ್.

1. ಹರೈಕಾ ದಿಸಾ ಸಕಾಳಿಂ ಉಟಾನಾ ಸಂತೊಸಾನ್, ಸುಡ್ನುಡಾಯೆನ್ ಉಟಾ. ಜಿವಿತಾಂತ್ ನವೊ ದೀಸ್ ದೀವ್ನ್ ಚಡಿತ್ ಏಕ್ ಅಪ್ಲಿ ಜಿಯೆಂವ್ಕ್ ಫಾವೊ ಕೆಲ್ಲ್ಯಾ ರಚ್ಕಾರಾಕ್ ಕಾಳ್ಜಾ ಥಾವ್ನ್ ಅರ್ಗಾಂ ದಿಯಾ. ಸಾಂಗಾತಾಚ್ ಹಾಂತುಳ್ಕಾರ್ ಥಾವ್ನ್ ಉಟಾನಾಂಚ್ ಏಕ್ ನಿಚೆವ್ ಕರಾ "ಆಯ್ಲೊ ದೀಸ್ ಹಾಂವ್ ಸಂತೊಸಾನ್ ಜಿಯೆತಾಂ. ಕೊಣಾಯ್‌ಲಾಗಿಂ ರ್ಪುಗಡ್ತಾಂ, ಧಂಕ್ಲೆ ಘಾಲ್ಚೆ ಉಲಯ್ತಾಂ, ರಾಗ್ ಕರಿನಾ, ಪುರ್ಪುರಾನಾ, ಬೆಜಾರಾಯ್- ಖಿಂತ್ ಉಚಾರಿನಾ, ಆಪ್ಲ್ಯಾ ವರ್ವಿಂ ಜಾಂವ್ಚಿಂ ಕಾಮಾಂ ಕರ್ತಾಂ." ಇತ್ಯಾದಿ...ಇತ್ಯಾದಿ. ಹ್ಯಾ ಉಪ್ರಾಂತ್ ತುಮ್ಮಿ ದಿನಚರಿ ಆರಂಭ್ ಕರಾ. ಪಯ್ಲೆಂ ಕುಡಿಚಿ ನಿರ್ಮಳಾಯ್. ಕೂಡ್ ದೆವಾಚೆಂ ಮಂದಿರ್. ಜಾತಾ ತಿತ್ತಿ ನಿರ್ಮಳಾಯ್ ಕುಡಿಚಿ ಸಾಂಬಾಳ್ಕಾರ್ ಕೂಡ್ ಆನಿ ಮತ್ ಸುಡ್ನುಡಿತ್ ಆಸ್ತಾ. ತ್ಯಾ ಉಪ್ರಾಂತ್ ಖಾಣ್-ಚೆವಣ್. ಕುಟ್ಮಾಚ್ಯಾ ಸಾಂದ್ಯಾಂ ಸಂಗಿಂ, ಭುರ್ಗ್ಯಾ-ಬಾಳಾಂ ಸಂಗಿಂ, ನಾತ್ರಾಂ ಸಂಗಿಂ ಭರೊಂಕ್ ಪ್ರಯತ್ನ್ ಕರಾ. ತಾಣೆಂ ಸಾಂಗ್‌ಲೆಂ 'ಹಾಂ' ಮ್ಹಣಾ. ಗರ್ಜ್ ಮ್ಹಣ್ ದಿಸ್ಚ್ಯಾ ಸಂಗಿಂನಿ ಮಾರ್ಗದರ್ಶನ್ ವ ಅನುಭವ್ ದಿಯಾ. ತಾಂಚ್ಯಾ ಸುಖಾಂತ್ ತಶೆಂ ದುಖಾಂತ್ ಕಸಲ್ಯಾಚ್ ಶರ್ತಾವಣೆಂ ಭಾಗ್ ಕಾಣ್ಲೆಯಾ. ಕಿತ್ಯಾಕ್ ತುಂ ಮ್ಹಾಲ್ಪಡೊ, ಆತಾಂಚೊ ಕಾಳ್ ಬದ್ಲಾವಣೆಚೊ ಜಾಲ್ಲ್ಯಾನ್ ಘರ್ಜ್ಯಾ ಸಾಂದ್ಯಾಂಲಾಗಿಂ ಆತಾಂಚ್ಯಾ ಬದ್ಲಾವಣೆಕ್ ಸರಿ ಜಾವ್ನ್ ಹೊಂದ್ಲೊನ್ ಜಿಯೆಂವ್ಚೊ ಮನೋಭಾವ್ ರುತಾ ಕರಿಜಾಯ್. ವಾಚುಂಕ್ ಯೆತಾ ಜಾಲ್ಯಾರ್ ಬರ್ಯಾ ವಾಚ್ಪಾಚಿಂ

ಥರಾವಳ್ ಬೂಕ್ ಪತ್ರಾಂ ಆಸಾತ್ ತಿಂ ವಾಚುನ್ ಆನಂದ್ ಜೊಡ್ಯೆತ್. ಆಮ್ಚ್ಯಾ ಭೊಂವಾರಿಂ, ಸಮಾಜೆಂತ್, ದೆಶಾಂತ್, ಸಂಸಾರಾಂತ್ ಸಬಾರ್ ಉತಾರ್ ಪ್ರಾಯೆಚಿ ವ್ಯಕ್ತಿ ಆಸಾತ್. (ಉದಾ: ಆತಾಂಚೊ ಪಾಪ್ ಸಾಯ್ಸ್ ಹ್ಯೆ ಪ್ರಾಯೆರ್ ಜಾಲ್ಯಾರಿ ತರ್ನಾಟ್ಯಾಕ್ ಲಜೆ ಘಾಲ್ಚೆಂ ತಸಲ್ಯಾ ಭಾಷಾ ಜ್ಞಾನೆ, ಮಿಸಾಂವ್ ಪಯ್ಲಾಂ ಇತ್ಯಾದಿ ಕರ್ತಾ.) ತಾಚಿ ಜಿಣ್ಯೆ ಕಥಾ ವಾಚುನ್, ತಾಣೆ ತಾಚಿ ಉತಾರ್ ಪ್ರಾಯ್ ಸ್ವೀಕರ್ ಕರುಂಕ್ ಕೆಲ್ಲಿ ಮಾನಸಿಕ್ ತಯಾರಾಯ್ ಆಮ್ಚ್ಯಾ ಹ್ಯೆ ಜಿಣ್ಯೆ ಸಾಂಜೆರ್ ಅನ್ವರಣ್ ಪ್ರಯತ್ನ್ ಕರ್ಯಾಂ.

2. ಉತಾರ್ ಪ್ರಾಯ್ ಮ್ಹಣ್ತಾನಾ ನಾನಾಂತ್ಲೊ ಪಿಡಾ ಕೂಡ್ ಗ್ರಾಸುಂಕ್ ಆಯ್ಲೊ ಜಾತಾತ್. ಸಾಮಾನ್ಯ್ ಜಾವ್ನ್ ಬಿ.ಪಿ., ಗೋಡ್ ಮುತಾಚಿ ಪಿಡಾ, ಕಾಳ್ಜಾಫಾತ್, ಹಾತಾ-ಪಾಂಯಾಂಚ್ಯೊ ಗಾಂಟಿ ದೂಕ್ ಇತ್ಯಾದಿ. ದೆಕುನ್ ಕುಟ್ಮಾಚ್ಯಾ ದಾಕ್ಟೆರಾಲಾಗಿಂ ನಿರಂತರ್ ಸಂಪರ್ಕ್ ದವರ್ಚೊ ಬರೊ. ತಾಚ್ಯಾ ಸಲಹಾಪ್ರಕಾರ್ ಚಿಕಿತ್ಸಾ ಆನಿ ಒಕ್ತಾಂ-ಗುಳಿಯೊ ಇತ್ಯಾದಿ ಕಾಣ್ಲೆಯಾ. ಹೆಂ ಅತೀ ಗರ್ಜೆಚೆಂ. ಹಾಂತುಂ ಶಿಸ್ತ್ ಸಾಂಬಾಳ್ಕಾರ್ ಜಿಣ್ಯೆಂತ್ ಚಿಕ್ಲೆಲ್ಯಾಪರಿಂಚ್.

3. ಉತಾರ್ ಪ್ರಾಯೆರ್ ಖಾಣಾ ಚೆವ್ಣಾಂತ್ ಮೀತ್ ವ ಬದ್ಲಾವಣ್ ಕರಿಜಾಯ್. ಜಿಬೆಕ್ ರುಚ್ಕ್ತಾ ಮ್ಹಣ್ ವಯ್ರ್ ಉಲ್ಲೇಖ್ ಕೆಲ್ಲ್ಯೊ ಪಿಡಾ ಆಸ್ಲೆಲ್ಯಾ ವ್ಯಕ್ತಿಂನಿ ಖಂಡಿತ್ ಜಾವ್ನ್ ಪೋತ್, ತ್ಯಾಗ್ ಕರಿಜಾಯ್. ಸುಲಭಾಯೆನ್ ಜಿವಣ್ ಜಾಂವ್ಚಿಂ, ಪೊಪ್ಪಿಕಾಂತ್ ಆಸ್ಚಿಂ ಖಾಣಾಂ ಉತಾರ್ ಪ್ರಾಯೆರ್ ಸೆವ್ಚಾರ್ ಜಿವಣೆಕ್ ಆನಿ ಭಲಾಯ್ಕೆಕ್ ಬರೆಂ. ಪೊಟಾಕ್ ಭುಕ್ ಲಾಗ್ಚಾರ್ ಮಾತ್ರ್ ಚೆವಿಜಾಯ್. ಗಬ-ಗಬ ಕರ್ನ್ ಗಿಳುಂಕ್ ನಜೊ. ಜಾತಾತಿತ್ತೆಂ ಚಾಬೊನ್ ಖಾಯ್ತಾಯ್. ಚಡ್- ತಿಕ್ಪಾಣೆಚಿಂ, ಗೊಡ್ಪಾಣೆಚಿಂ, ಅಮ್ಚಾಣೆಚಿಂ, ಖಾರ್ಪಾಣೆಚಿಂ ಖಾಣಾಂ ಪಯ್ಸ್ ಕರಿಜಾಯ್. 'ಪೊಟ್ ಭರ್ನ್ ಚೆವ್ಪೊಲೊ ಸದಾಂ ಪಿಡೆಸ್ತ್' ಮ್ಹಳ್ಳೆಂ ಗುಮಾನಾಂತ್ ದವರ್ಚೆಂ

ವಿಸ್ತರಿಸ್
ಜಿವಿತ್ ಏಕಾ ನಾಣ್ಯಾಬರಿ ಸಂತೊಸ್ ಆನಿ ದೂಖ್ ತಾಚ್ಯೊ ದೋನ್ ಕುಸಿ ಏಕ್ ಪಾವ್ಲಿಂ ಏಕ್‌ಚ್ ಕೂಸ್ ದಿಸ್ತಾ. ಉಡಾಸ್ ದವರಾ ಆನ್ಯೆಕಾ ಕುಸಿಚಿಯಿ ಸರ್ತಿ ಯೇಂವ್ಕ್ ಆಸಾ ಮ್ಹಣ್.

ಸೆವಕ್ ಮೆಣೆಜ್ ಸರ್ವಿಸ್

ಹಾಸೊನ್ ಜಿಂಪಿ

ಚಲೊ:
ಮೊಗಾ ತುಜೆಂ ನಾಂವ್ ಹಾಂವ್ ಖಿಯ್ ಬರಂವ್, ಫಾತ್ರಾಚೆರ್ ಬರಯ್ಲೆಂ ತರ್ ಫಾತೊರ್‌ಚ್ ಕರ್ತಾ.
ಚಲಿ:
ಥಂಯ್ ಹಾಂಗಾ ಬರಯ್ಲಾಕಾ ಫಕತ್ ತುಜ್ಯಾ ಬಾಪಯ್ಚ್ಯಾ ಆಸ್ತಿ ಪತ್ರಾಚೆರ್ ಬರಯ್ ಮ್ಯಾಕಾ ತಿತ್ಲೆಂಚ್ ಪುರೊ.

ಸೆವಕ್ ಹಾಸೊ

ಉಪ್ಪಳ್ಳಿ, ಚಿಕ್‌ಮಗ್ಸುರ್-577101
ಫೋನ್ : 08262-228122
ಮೊಬಾಯ್ಲ್ : 9448554697
9242809915



ಮ್ಹಾಲ್ಕ್ :
ಕಿರಣ್
ದಿಸೊಜಾ



ವಿಗ್ಲೆಮೆನ್ಸ್

ಮೋಗ್ ಕರ್ನಾರಾಂಕ್ ಸಗ್ಳೆಂ ಕಾಳಿಜ್ ದಿಲ್ಯಾರ್ ಫುಟವ್ನ್ ಸೊಡ್ತಾತ್, ಇಷ್ಟಾಂಕ್ ಫುಟ್ಲೆಂ ಕಾಳಿಜ್ ದಿಲ್ಯಾರ್ ಘಡ್ನಿತಾತ್. ತರ್ ಇಷ್ಟಾಗಾಚ್ ವೊರಿ ನ್ಹಯ್‌ಗೀ.

ಸೆವಕ್ ಮೆಸೆಜ್ ಸರ್ವಿಸ್

ಹಾಸೊನ್ ಜಿಯೆ

ಜಾಕು ಫಿಲ್ಮ್ ಪಳೆಂವ್ಕ್ ಗೆಲೊ, ಪೂಣ್ ಫಿಲ್ಮಾಚೆಂ ಪೊಸ್ಪರ್ ಪಳೆಂವ್ಚೆ ಪಾಟೆಂ ಆಯ್ಲೊ. ಕಿತ್ಯಾಕ್? ಫಿಲ್ಮಾಚೆಂ ನಾಂವ್ "ಹೌಸ್ ಫುಲ್"

ಸೆವಕ್ ಹಾಸೊ

ಸೆವಕ್

ಜುಲಾಯ್ 2010

ಬರೆಂ. ಲೆಕಾಚೆಂ ಖಾಣ್ ಕಾಣ್ಲೆಂವ್ಚೆಂ ಭಲಾಯ್ಕೆಕ್ ತಶೆಂ ನಿದೆಕ್ ಫಾಯ್ದಾಚೆಂ. ಇಲ್ಲೆಲೆಂ ವ್ಯಾಯಮ್ ಕರ್ಚೆಂ ಬರೆಂ. ದೆಕುನ್ ಥೊಡೆಂ ಚಲ್ತೆಂ ಬರೆಂ. ಧುಂವ್ರಾ-ಸೇವನ್, ಧುಂವ್ರೆ ಸೇವನ್, ಅಮಾಲ್ ಸೇವನ್ ತಸಲ್ಯಾ ಸವಯಾಂ ಥಾವ್ನ್ ಪಯ್ಸ್ ಆಸಾಚಾಯ್. ಅಪ್ಣಾಚೆ ಪ್ರಾಯೆಚ್ಯಾ ಸಮಾಸಮ್ ವ್ಯಕ್ತಿಚಿ ಇಷ್ಟಾಗತ್ ಕರ್ನ್ ಅತ್ತೀಯ್ ಸಂಭಾಷಣಾಂತ್ ಪಾತ್ರ್ ಕಾಣ್ಲೆಲ್ಯಾರ್ ಮತ್ ಹಾಳು ಜಾತಾ. ಘರಾಂತ್ ಲ್ಹಾನ್- ಲ್ಹಾನ್ ನೆಣ್ಣೆಂ ಭುರ್ಗಿಂ ಆಸ್ಚಾರ್ ತಾಂಚ್ಯಾ ಪ್ರಾಯೆರ್ ಸಹಜ್‌ಲ್ಲೆಂ ಉಲೊಣೆಂ, ಖೆಳ್ ಇತ್ಯಾದಿ ತಾಂಚೆಲಾಗಿಂ ಖೆಳ್ಚ್ಯಾರ್ ತಾಂಕಾಂ ತುಂವ್ಚೆರ್ ಮೋಗ್, ಅಭಿಮಾನ್ ದೊಡ್ಲೊ ಜಾತಾ. ಹ್ಯಾ ಮಾರಿಫಾತ್ ತುಮಿ ಕುಟ್ಮಾಂತ್ ಅಪ್ರಸ್ತುತ್ ಜಾಯ್ನಾಂತ್.

4. ಉತಾರ್ ಪ್ರಾಯೆಚ್ಯಾಂಚಿ ವ್ಹಡ್ಲಿ ಸಮಸ್ಯಾ ಘರ್ಚ್ಯಾ ಸಾಂದ್ಯಾಂ ಲಾಗಿಂ ಹೊಂದ್ಲೊನ್ ಜಿಯೆಂವ್ಕ್ ಕಷ್ಟ್ ಜಾಂವ್ಚೆಂ. ಅಪ್ಣಾಚ್ಯಾ ತರ್ನಾಟ್‌ಪಣಾಚೆರ್, ಯೆಚ್ಯಾನ್‌ಪಣಾಚ್ಯಾ ಕಾಳಾರ್ ಆಪ್ಲೆಂ ಸಾಂಗ್‌ಲ್ಲ್ಯಾಪರಿಂ ಸಗ್ಳೆಂ ಚಲ್ತಾಲೆಂ. ಆತಾಯ್ ಆಪ್ಲೆಂ ಸಾಂಗ್‌ಲ್ಲ್ಯಾಪರಿಂ ಪುತಾನ್-ಸುನೆನ್ ಆನಿ ಘರ್ಚ್ಯಾ ಸಾಂದ್ಯಾಂನಿ ಆಯ್ಕಾಚಾಯ್ ಮ್ಹಳ್ಳ್ಯಾ ಹರಾಕ್ ಪಡಾನಾಕಾತ್. ಹೆ ರಿತಿಚೆಂ ಚಿಂತಪ್, ಭೊಗ್ಲಾಂ, ಮನೋಭಾವ್ ಆಸ್ಚಾರ್ ಮತ್ ಉಚಾಂಬಳ್ ಜಾತಾ. ತುಂವ್ಚೆ ಥಂಯ್ ಹರಿ ಮನೋಭಾವ್ ಉಬ್ಜಾತಾ. ಅಶೆಂ ಕುಟ್ಮಾಂತ್ಲೆಂ ಸಮಾಧಾನ್ ಬಿಗಡ್ತಾ. ಅಶೆಂಚ್ ಮುಂದರ್ಪುನ್ ವಚಾತ್ ಜಾಲ್ಯಾರ್ ಕುಟ್ಮಾಂತ್ ತುಂವ್ಚ್ಯಾ ಗೌರವಾಚ್ಯಾ ಸ್ಥಾನಾಕ್ ಫುಟ್ ಯೆತಾ. ಏಕ್ ಪಾವ್ಲಿಂ ಅಸಮಧಾನ್ ಉಬ್ಜಾತ್ ಜಾಲ್ಯಾರ್ ಮಾಗಿರ್ ತೆಂ ಸಾರ್ಕೆ ಪಾಟೆಕ್ ಹ್ಯಾ ಪ್ರಾಯೆರ್ ಹಾಡುಂಕ್ ಕಷ್ಟ್ ಜಾತೆಲೆ. ದೆಕುನ್ ಉತಾರ್ ಪ್ರಾಯೆಚ್ಯಾಂನಿ ಆತಾಂಚಿ ಸಾಮಾಜಿಕ್ ಆರ್ಥಿಕ್ ಬದ್ಲಾವಣ್ ಗುಮಾನಾಂತ್ ದವರ್ನ್ ತ್ಯಾ ಪರ್ಮಾಣೆಂ ಜಿಯೆಂವ್ಕ್ ಪ್ರಯತ್ನ್ ಕರಿಚಾಯ್.

ದೆಕುನ್ ಕುಟ್ಮಾಂತ್ಲೊ ಜವಾಬ್ದಾರೊ ಜಾತಾ ತಿತ್ಲೊ ಉಣ್ಯೊ ಕರಾ. ಘರ್ಚೊ ಹಾರ್-ಬಾರ್, ವ್ಯಾಪಾರ್ ವಯ್ಜಾಟ್ ಭುರ್ಗ್ಯಾಂ-ಬಾಳಾಂಕ್ ಸೊಡ್ನ್ ದಿಯಾ. ಸಮ್ಜಣಿ, ಅನುಭವಾಚೆಂ ಮಾರ್ಗದರ್ಶನ್ ಮಾತ್ರ್ ದಿಯಾ. ಆಸ್ತಿ-ಬದ್ಲಾಚೆಂ ಹಕ್ಕ್ ಮಾತ್ರ್ ತುಂವ್ಚೆ ಥಂಯ್‌ಚ್ ಜೊಗಾಸಣೆನ್ ಸಾಂಬಾಳ್ನ್ ದವರಾ.

ನ್ಹಯ್ ತರ್ ತುಂವ್ಚ್ಯಾ ಅಸ್ತಿತ್ವಾಕ್ ಕುರಾಡ್ ಪಡ್ಲಿ ಸಾದ್ಯತಾ ಆಸೊಂಕ್ ಪುರೊ.



5. ಸಮಾಜೆಂತ್, ಪರಿಸರಾಂತ್ ಹೆರಾಂಚೆರ್ ಪ್ರಭಾವ್ ಫಾಲುಂಕ್ ಸಕ್ಚೆ ತಸಲೆಂ ವ್ಯಕ್ತಿತ್ವ್ ರೂಪಿತ್ ಕರಾ. ಮಾಗ್ಣೆಂ ರಜಾರ್, ದೆವಾಚೊ ಉಡಾಸ್ ಹ್ಯಾ ಆತ್ಮೀಕ್ ಸಂಗ್ತಿಂಕ್ ಉತರ್ ಪ್ರಾಯೆರ್ ಚಡ್ ವೇಳ್ ಆನಿ ಮಹತ್ವ್ ದಿಲ್ಯಾರ್ ಬರೊ. ಆಮ್ಚ್ಯಾ ಜೀವನಾಚೊ ಸಾಂಜೆ ವೆಳಾಚೊ ಪ್ರಕಾಶಿತ್ ಸುರೊ ಆನಿ ತಾಚೆ ಥಾವ್ನ್ ಭಾಯ್ರ್ ಸರ್ಚಿಂ ಕಿರ್ಣಾ ಲ್ಹಾನಾಂಕ್ ದೆಕಿಭರಿತ್ ಜಿಣಿ ಜಿಯೆಂವ್ಕ್ ಪ್ರೇರಣ್ ದಿಂವ್ಪಿತ್. ಹೆಂ ಆಮಿ ಕರುಂಕ್ ಸಕ್ಚ್ಯಾಂವ್ ತರ್ ಉತಾರ್ ಪ್ರಾಯ್ ವೊಚೆಂ ವ ಶಿರಾಪ್ ಜಾಂವ್ಚೆಂ ನಾ. ಬಗಾರ್ ದೆವಾನ್ ದಿಲ್ಲೆಂ ಉತ್ತೀಮ್ ದೆಣೆಂ ಜಾವ್ನ್ ಅಸಾ ಮ್ಹಳ್ಳೆಂ ಸುಸ್ತಾಲೆಂ. ತಸೆಂಚ್ ಜಾಂವ್. |S|

ಸೆವಕ್ ಪ್ರತಿನಿಧಿ
ಸಗ್ಳ್ಯಾ ದಿಯೆಸೆಚಕ್



Steevan D'Souza
Maldad House, Sangabettu Village
Siddakatte Post - 574 247
Mob: 9741159386/9964157184